



## ವಿಶ್ವ ಭೂದಿನ ವಿಶೇಷ ಲೇಖನಗಳು

ಏಪ್ರಿಲ್ 23 ಸಂಚಿಕೆಯಲ್ಲಿ ವಿಶ್ವ ಭೂದಿನದ ಸಂದರ್ಭದಲ್ಲಿ ಪ್ರಕಟವಾಗಿರುವ ಲೇಖನಗಳು ತುಂಬ ಮೌಲ್ಯಯುತವಾಗಿವೆ. 'ನಿಮ್ಮೊಡನೆ'ಯಲ್ಲಿ ರಘುನಾಥ ಚ.ಹ. ಅವರ ಬರಹವಂತೂ, ಪರಿಸರ ಸಂರಕ್ಷಣಾ ಮೌಲ್ಯವನ್ನು ಶಿಕ್ಷಣದ ಅಂಗವಾಗಿಸುವ ಅಗತ್ಯವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದೆ. ನಾಡಿನ ಅರಣ್ಯದ ಪ್ರಸಕ್ತ ಪರಿಸ್ಥಿತಿಯ ಕುರಿತಾಗಿ ಆಳ ಒಳನೋಟಗಳನ್ನು ಬಿಚ್ಚಿಟ್ಟಿರುವ ಇತ್ತೀಚಿನ ಕೆಲವು ಪ್ರಮುಖ ವೈಜ್ಞಾನಿಕ ಅಧ್ಯಯನಗಳನ್ನು ಸಂಗ್ರಾಹ್ಯವಾಗಿ ನೀಡಿ, ಅರಣ್ಯನಾಶದಿಂದಾಗಿ ಭೂಮಾತೆಯ ಮಾತೃಗುಣವು ಕರಗುತ್ತಿರುವ ಪರಿಯನ್ನು ಸರಿಯಾಗಿ ಗುರುತಿಸಿದ್ದಾರೆ. ಮಾಧ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳು ಮಾಡಬೇಕಾದ ಕರ್ತವ್ಯ ಇದೇ ತಾನೇ? ಮಾಹಿತಿಯ ಸಾಗರವನ್ನು ಕಡೆದು, ಪಡೆದ ಅರಿವಿನ ಅಮೃತವನ್ನು ಬುದ್ಧಿ ಭಾವಗಳಿಗೆ ಉಣಿಸಿ, ನಮ್ಮನ್ನು ಕಾರ್ಯಶೀಲಗೊಳಿಸುವ ಜವಾಬ್ದಾರಿ! ಕಾಡುಗೋಮಾಳ, ನದಿಕಿರೆಗಳಂಥ ಎಲ್ಲ ಸಾಮೂಹಿಕ ನೈಸರ್ಗಿಕ ಸಂಪತ್ತನ್ನೂ ಸ್ವಂತದ ಆಸ್ತಿಯೆಂಬಂತೆ ಪೋಷಿಸಬೇಕಾದ್ದು ಈ ಹೊತ್ತಿನ ನಮ್ಮೆಲ್ಲರ ಜವಾಬ್ದಾರಿಯೇ ಸರಿ. ಸಮುದಾಯದ ವಿವೇಕವನ್ನು ಸದಾ ಎಚ್ಚರಿಸುತ್ತಲೇ ಇರುವ 'ಸುಧಾ'ದ ಕರ್ತವ್ಯವೆಚ್ಚಿಗೆ ಸದಾ ಋಣಿ.

—ಕೇಶವ ಎಚ್. ಕೊರ್ಸೆ, ಶಿರಸಿ

ಟಿ. ಆರ್. ಅನಂತರಾಮು ಅವರು ಬರೆದಿರುವ 'ಭೂಮಿಯೇ ಅಧಿಪತಿ; ಮಾನವ ಬೆದರುಗೊಂಬೆ' ಲೇಖನ ಉತ್ತಮವಾಗಿದೆ. ಈಗ ಆಗಿರುವುದು ಪ್ರಕೃತಿ ನೀಡುತ್ತಿರುವ ಎಚ್ಚರಿಕೆ ಅಷ್ಟೆ. ಹಿಂಗೆಯೇ ಮುಂದುವರಿದರೆ ಮಾನವ ಜೀವಿ ಪಳಯುಳಿಯಾಗುತ್ತಾನೆ

—ಈರಣ್ಣ ರಿಟ್ಟಿ

ಅನಾದಿ ಕಾಲದಿಂದಲೂ ಪರಿಸರದ ಮೇಲೆ ಮನುಷ್ಯ ನಡೆಸಿಕೊಂಡು ಬರುತ್ತಿರುವ ದೌರ್ಜನ್ಯಕ್ಕೆ ಪ್ರತ್ಯುತ್ತರವಾಗಿ ಪ್ರಕೃತಿ ಹೂಡಿರುವ

ಧರ್ಮಯುದ್ಧವೇ ಈ ಕೊರೊನಾ. ಈ ಧರ್ಮಯುದ್ಧದಲ್ಲಿ ಪ್ರಕೃತಿಗೆ ಗೆಲುವು ಖಚಿತ. ಮುಂದೆ ಬರುವ ವೈರಸ್ ಈಗಿನ ಕೊರೊನಾ ವೈರಸ್‌ನಂತೆ ಮನುಷ್ಯನ ಶ್ವಾಸಕೋಶವನ್ನು ಛಿದ್ರಗೊಳಿಸುವ ಬದಲು ಮನುಷ್ಯನ ಬುದ್ಧಿಶಕ್ತಿಯನ್ನು ನಾಶಗೊಳಿಸಿ, ಅವನನ್ನು ಸಾಮಾನ್ಯ ಪ್ರಾಣಿಗಳಂತೆ ಮಾಡಬೇಕು. ಬಹುಶಃ ಆಗಲಾದರೂ ನಾವು ಇತರ ಜೀವಿಗಳೊಂದಿಗೆ ಸಹಬಾಳ್ವೆ ನಡೆಸಲು ಶಕ್ತವಾಗಬಹುದು.

—ಮಹೇಶ್ವರ ಹುರುಕಡಿ, ಬಾಚಿಗೊಂಡನಹಳ್ಳಿ

ಸೃಷ್ಟಿಯ ಶಿರೋರತ್ನ ಎನಿಸಿಕೊಂಡಿರುವ ಆಧುನಿಕ ಮಾನವ, ಆಕರ್ಷಣೆಗಳ (ಗ್ರೀಡ್ಸ್) ಏಣಿಯನ್ನು ಏರುತ್ತ ಏರುತ್ತ; ತನ್ನ ತಂತ್ರಜ್ಞಾನ ಮತ್ತು ಕೈಗಾರಿಕೆಯ ಪಿತ್ತ ಪ್ರಕೋಪಕ್ಕೆ ಒಳಗಾಗಿ ಎಗ್ಗು ಸಿಗ್ಗಿಲ್ಲದೆ ಪ್ರಕೃತಿಯ ಶೋಷಕರ ರತ್ನವೇ ಆಗಿದ್ದಾನೆ. ಇಂದಿನ ವಿಪನ್ನವಸ್ಥೆಗಳಿಗೆ ಕಾರಣನಾಗಿರುವುದರ ಜೊತೆಗೆ ಭವಿಷ್ಯವನ್ನು ಆತಂಕದ ಅಂಚಿಗೆ ನಿಲ್ಲಿಸಿದ್ದಾನೆ. ಇನ್ನೂ ಮೇಲಾದರೂ 'ಯಂತ್ರ'ಗಾರಿಕೆಯ ಗುಲಾಮಗಿರಿಯಿಂದ ಸ್ವಲ್ಪ ಹೊರಬಂದು, 'ಕೈ'ಗಾರಿಕೆಯ ದುಡಿಮೆಗೆ ಒತ್ತು ಕೊಡುವ ಜೀವನವಿಧಾನವನ್ನು ಯೋಚಿಸಿದರೆ ನಾವು ಉಳಿದುಕೊಳ್ಳುತ್ತೇವೆ. ಪ್ರಕೃತಿಯೂ ಕ್ಷಮಯಾಧರಿತಿಯಾಗಿಯೇ ಉಳಿಯುತ್ತಾಳೆ!

—ಎಲ್ಲೆನ್ ತೊಂಡುರಾವು, ಶುಮಕೂರು

ಭೂಮಿಯೇ ಅಧಿಪತಿ ಮಾನವ ಬೆದರುಗೊಂಬೆ (ಟಿ. ಆರ್. ಅನಂತರಾಮು) ಮತ್ತು ಭೂದಿನಕ್ಕೆ ಗ ಬಂಗಾರದ ಹಬ್ಬ (ಸುಮಂಗಲಾ ಎಸ್. ಮುಮ್ಮಿಗಟ್ಟಿ) ಈ ಎರಡೂ ಲೇಖನಗಳು ಅತ್ಯುತ್ತಮವಾಗಿವೆ. ಮಾನವನ ಇಂದಿನ ಆಹಾರ ಪದ್ಧತಿಯೇ ಇಂದಿನ ಈ ಅನಾಹುತಗಳಿಗೆ ಮುಖ್ಯ ಕಾರಣಗಳಲ್ಲಿ ಒಂದು ಎಂದು ಸ್ಪಷ್ಟವಾಗಿ ನಿರೂಪಿಸಿದ್ದಾರೆ.

—ಬಿ. ಶೋಭಾ ಅರಸ, ತೆಕ್ಕಟ್ಟಿ

ಮಾನವ ತನ್ನಲ್ಲಿ ಎಲ್ಲ ಶಕ್ತಿ, ಸಾಮರ್ಥ್ಯವಿದೆ ಎಂಬ ಅಹಂಕಾರದಿಂದ ಭೂತಾಯಿಗೆ ಮಾಡುತ್ತಿರುವ ಅನ್ಯಾಯದ ಕಡೆ ಹೆಚ್ಚಿನ ಗಮನ ಹರಿಸದೆ ಇರುವುದು ಆತಂಕದ ಸಂಗತಿ. ಈಗಲಾದರೂ ಎಚ್ಚೆತ್ತು ಭೂಮಿಯ ತಾಪಮಾನ ಏರದಂತೆ ಏನೇನು ಸಾಧ್ಯವೋ ಅದೆಲ್ಲವನ್ನೂ ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಲಿ.

—ಸಂಜೀವ್ ಕುಮಾರ್ ಅತಿವಾಳೆ, ಬೀದರ್

ವಸ್ತುಸ್ಥಿತಿಯ ವಿಶ್ಲೇಷಣೆಯ ಖಚಿತವಾದ ದಾಖಲೆಯೊಂದಿಗೆ ಲೇಖಕರು ದಾಖಲಿಸಿರುವುದು ಮೆಚ್ಚುಗೆಯೆನಿಸುತ್ತದೆ. ಧರಣಿಯ ಕೋಪಕ್ಕೆ ಮನುಷ್ಯನ ಕ್ರೌರ್ಯ ಹೇಗೆ ಕಾರಣವಾಗುತ್ತದೆ ಎಂಬುದನ್ನು ತೋರಿಸಿದ್ದಾರೆ.

—ವೆಂಕಟೇಶ ಎಂ.ಎ. ದಾವಣಗೆರೆ

ಸಂಪನ್ನರಿಗೆ ಸಿಟ್ಟು ಬರಬಾರದು; ಬಂದರೆ ಏನು ಬೇಕಾದರೂ ಅನಾಹುತ ಆಗಬಹುದಂತೆ. ಅದಕ್ಕೆ ಈ ಭೂಮಿತಾಯಿಯೆಂಬ ಸಂಪನ್ನಳೇ ಉದಾಹರಣೆ. ಈಗ ಲಾಕ್‌ಡೌನ್ ಆಗಿರುವುದರಿಂದ ಭೂಮಿ ಮತ್ತೆ ನಳನಳಿಸಲು ಹೊರಟಿದ್ದಾಳೆ. ಇನ್ನಾದರೂ ಮಾನವನು ತನ್ನ ದುರಾಸೆಗಳಿಗೆ ನಿಯಂತ್ರಣ ಹಾಕುತ್ತಾನೋ? ಕಾದು ನೋಡಬೇಕು.

—ಸು. ವಿಜಯಲಕ್ಷ್ಮಿ, ಶಿವಮೊಗ್ಗ

### ಪಯಣ ನಿಲ್ಲಿಸಿದ ಬುಲೆಟ್



ಏ.23ರ ಸಂಚಿಕೆಯಲ್ಲಿ ಮಾಸ್ತಿ ಅವರು ಬರೆದ ಬುಲೆಟ್ ಪ್ರಕಾಶ್ ಕುರಿತ ನುಡಿನಮನ ಮನಸ್ಸಿಗೆ ಆಪ್ತವೆನಿಸುವ ಹಾಗಿತ್ತು. ಫೈಂಡಿ ಹಾಗೂ ಹೆಲ್ಪಿಂಗ್ ನೇಚರ್‌ನ, ದೈತ್ಯ ದೇಹ ಮತ್ತು ವಿಶಿಷ್ಟ ಮ್ಯಾನರಿಸಂ ಹಾಸ್ಯನಟ ಪ್ರಕಾಶ್ ಸ್ಮರಣೆಗೈದಿದ್ದು ಸರಿಯಾಗಿಯೇ ಇದೆ.

—ಪಿ. ಜಯವಂತ ಪೈ ಕುಂದಾಪುರ

### ಆರ್ಯ ಸಮಾಜ

ಏ. 16ರ ಸಂಚಿಕೆಯಲ್ಲಿ ಪ್ರಕಟವಾಗಿರುವ ನೇಮಿಚಂದ್ರ ಅವರ ಆರ್ಯ ಸಮಾಜ ಕುರಿತ ಲೇಖನ ಚೆನ್ನಾಗಿತ್ತು.

ಲೇಖಕಿ ತಮ್ಮ ಲೇಖನದಲ್ಲಿ ಋಗ್ವೇದದ ಮಂತ್ರವೊಂದು ಪತಿಯ ಗೃಹಕ್ಕೆ ಬಂದ ವಧುವಿಗೆ 'ಮಹಾರಾಣಿಯಾಗಿ ಬಾಳು' ಎಂದು ಅಧಿಕಾರವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. ವಧುವು ಅತ್ತೆಯ ಮನೆಗೆ ತೊತ್ತಾಗಿ ಬರುವುದೂ ಬೇಡ, ಮಹಾರಾಣಿಯಾಗಿ ಬರುವುದು ಬೇಡ. ಕುಟುಂಬದ ಇತರ ಸದಸ್ಯರಿಗೆ ಸಮನಾದ ಹಕ್ಕು ಬಾಧ್ಯತೆಗಳನ್ನು ಹೊಂದಿದ ನೂತನ ಸದಸ್ಯಳಾಗಿ ಬಂದರೆ ಸಾಕಲ್ಲವೇ?

—ಎಚ್. ಎಸ್. ಶ್ರೀಮತಿ, ಬೆಂಗಳೂರು

### ಗಾಲಿಬ್ ನೆನಪು

ಕವಿ ಮಿರ್ಜಾ ಗಾಲಿಬ್ ಅವರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಗಾಲಿಬ್ ಕುರಿತು ಏ. 9ರ ಸಂಚಿಕೆಯಲ್ಲಿ ಚಂದ್ರಶೇಖರ ಹೆಗಡೆ ಅವರ ಲೇಖನ ಓದಿದಾಗ, ಅವರ ಜೀವನದ ಬಗ್ಗೆ ತಿಳಿದು ಖುಷಿ ಆಯಿತು. ಅವರ ಜೀವನಪ್ರೀತಿ, ಸ್ವಾಭಿಮಾನ, ಅದಕ್ಕೂ ಹೆಚ್ಚಾಗಿ ಮೌಢ್ಯತೆ, ಧಾರ್ಮಿಕ ಮೂಢನಂಬಿಕೆ ಬಗ್ಗೆ ಅವರ ನಿಲುವುಗಳು ತುಂಬಾ ಸಂತೋಷ ನೀಡಿತು. ತಮ್ಮ ಗಜಲ್ ಮೂಲಕ ಭಾವೈಕ್ಯತೆ, ವೈಚಾರಿಕತೆ ಬಗ್ಗೆ ಸಾರಿದ ಅವರ ದಿಟ್ಟತನ ಅನುಕರಣೀಯ. ಧರ್ಮಾತೀತ ಸಂತರಾಗಿದ್ದ ಅವರಂಥ ವ್ಯಕ್ತಿಗಳ ಅವಶ್ಯಕತೆ ಇಂದಿನ ಕಾಲಘಟ್ಟದಲ್ಲಿ ತುಂಬಾ ಇದೆ ಎನ್ನಿಸಿತು.

—ಲಕ್ಷ್ಮೀನಾರಾಯಣ ಹೆಗಡೆ, ಶಿವಮೊಗ್ಗ

### ಪ್ರತಿಕ್ರಿಯೆ

ರಚನಾತ್ಮಕ ಟೀಕೆ-ಟಿಪ್ಪಣಿಗಳಿಗೆ ಸ್ವಾಗತ. ಪ್ರತಿಕ್ರಿಯೆ ಚುಟುಕು, ಚುರುಕಾಗಿರಲಿ. ಇ-ಮೇಲ್: feedback@sudha.co.in